

ಹೊಗಿ ಗಿಡಮೂಲಿಕೆ ಮಾಡುಕುವುದು, ಜೊಷ್ಟಿ ಗಿಡಗಳ ಪರಿಚಯ ಮಾಡಬೇಕೊಳ್ಳುವದರೊಂದಿಗೆ ರಾಹುಲ್ ಏನಾದರೊಂದು ಭಟ್ಟುವಟಕೆಯಲ್ಲಿ ಸದಾ ತೊಡಿರುತ್ತಾನೆ. ಭಾಯಾಗ್ರಹಣ, ಚಾರಣ, ಸೃಜನಿಗ್ರಾ, ಸ್ವಿಮ್ಮಿಂಗ್, ಬೈಕ್ ರೈಡಿಂಗ್, ಕಾರ್ ಡ್ರೈವಿಂಗ್ ಮತ್ತು ಸಮುದ್ರದಲ್ಲಿ ಕಷ್ಟವುದು, ವಿಜ್ಞಾನಕ್ಕೆ ಸಂಬಂಧಪಟ್ಟ ವಿವರಿಸಿದ್ದರೂ ತಿಳಿದುಕೊಳ್ಳುವುದು (ಸ್ನೇಹಿತ್ವಾನ್ಲಾ ವೀಕ್ಷಣೆ, ಯೂಟಿಬ್ ನಲ್ಲಿ ಹೇಣಿ ದೀಸ್‌ನೋ ಆಂಡ್‌ ಅಸೆಂಬ್ಲಿ ನೋಡುವುದು) ಮುಂತಾದ ಹವ್ವಾಸೆಗಳನ್ನು ಬೇಳಿಸಿಕೊಂಡಿದ್ದಾರೆ.

ಸಂಶೋಧನೆಯಲ್ಲಿ ರಾಹುಲ್: ನಿಸರ್ಗ ಆಯುವೇದಿಕ್ ರಿಸರ್ಚ್ ಸೆಂಟರ್‌ನ ಎಲ್ಲ ಸರ್ಕೌಂಡಿಗಳು ('ನಿಸರ್ಗ ಹಾಟ್‌ಕೇರಾ', 'ಸಂಖ್ಯೆಯಿರಿಸಿದ್ದ ರಾಸಾಯನಿಕ ಮುಕ್ತಿಕ್ರಾಂತಿ ಜೊಷ್ಟಿಗಳು') ಮೊದಲುಕ್ಕೆಯಿಂದಲ್ಲಿ ತಯಾರಿಸಲಾಗುತ್ತಿತ್ತು. ಇದಕ್ಕೆ ಸಾಕಷ್ಟು ಮಾನವ ಸಂಪನ್ಮೂಲ (ಮಾನವಶಕ್ತಿ) ಬೇಕಾಗಿತ್ತು. ಆ ಕೊರತೆಯನ್ನು ನೀಗಿಸುವ ಉದ್ದೇಶದಿಂದ ರಾಹುಲ್ ಹಲವು ಯಂತ್ರಗಳನ್ನು ಅನುಕೂಲಕ್ಕೆ ತಕ್ಷಣತ್ವದಿಂದ ಕಂಡುಹಿಡಿದಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ Screw Press Machine, ಕವಾಯ ಹಿಂಡುವ ಯಂತ್ರ, Heavyduty Mixer, Filing Machine, Automatic Caping Machine, Compress Machine ಗಳಾಗಿವೆ. ಇಂದು ಎಲ್ಲವೂ ಯಂತ್ರಗಳ್ಲಿನ ನಡೆಯುತ್ತಿದೆ ಯಾವುದೇ ತಾಂತ್ರಿಕ ಶಿಕ್ಷಣ ಪಡೆಯಲು ಕೇವಲ ಟಿಪಿ, ಯೂಟಿಬ್ ಬ್ಲೋ, ಇಂಟರ್‌ನೇಟ್ ನೋಡಿ ಅಥವ್ ಮಾಡಿಕೊಂಡು, ಅದನ್ನು ಕಾರ್ಯರಾಷ್ಟ್ರಿಕ್ ಸಲು ಬೇಕಾದ ಸಲಕರಣಗಳನ್ನು ಸ್ವತಃ ತಾವೇ (ಸ್ವತಃ ಮಾತ್ರ ಬಾರದಿದ್ದರೂ) ಮಾರುಕಟ್ಟೆಗೆ ಹೊಗಿ ಮಾಡುವುದೇ ತೆಗೆದುಕೊಂಡು ಬಂದು ರೂಪಿಸಿರುವುದು ಗಮನಾರ್ಹ.

ಕೃಷಿ ಯಂತ್ರಗಳ ಆಸ್ಯಾಫಣೆ: ದೃಷ್ಟಿಯಾಗಿ ಬಂದಿರುವ ಸ್ವಜನಾತ್ಮಕ್ಕೆಯಿಂದು ಸಮರ್ಪಕವಾಗಿ ಒಳಿಸಿಕೊಳ್ಳುತ್ತಾರೆ. ಕೃಷಿಕರಿಗೆ ಅನುಕೂಲವಾಗುವ ಯಂತ್ರಗಳ ಆಸ್ಯಾಫಣೆಯಲ್ಲಿ ಕುಗಳ ರಾಹುಲ್ ದಾಖಲಾ ಲಿಂಗಿದ್ದಾರೆ. ಅವರ ಕುಣಿಂಬುದ 50 ಎಕರೆ ತೊಟ್ಟಿದ ಜರ್ಮನಿನ ಸುತ್ತಲು ದಿಬ್ಬ ನಿರ್ಮಿಸಿ ಮತ್ತೆ ನೀರು ಕೊಯ್ಯಿಗೆ ಇವರದ್ದೇ ಆದ ರೀತಿಯ ತಂತ್ರಜ್ಞಾನ ಅಳವಡಿಸಿದ್ದಾರೆ. ಇಷ್ಟೇ ಅಲ್ಲದೆ, ದಾಳಿಂಬಹಣ್ಣು ಅಥವಾ ಯಾವುದೇ ಹಣ್ಣಿನ ಬೆಳೆಗೆ ಹಕ್ಕಿಗಳ ಉಪಚಳ ನಿಯಂತ್ರಿಸಲು ಗಾಳಿ ಬೇಸಿದಾಗ ತಿರುಗುವ ವಿಧಿ ರೀತಿ ಶಿಕ್ಷಣ ಮಾಡುವ ಯಂತ್ರ ಹಾಗೂ ವಿಧಿ ವರ್ಣಾಗಳಲ್ಲಿ ಬೆಳಕನ್ನು ಪ್ರತಿಫಲಿಸುವ ಯಂತ್ರ ವನ್ನು ನಿರ್ಮಿಸಿದ್ದಾರೆ.

ಕೃಷಿ ತಂತ್ರಗಾರಿಕೆ: ಪಟಕಿ, ತಮ್ಮಟ ಅಥವಾ ವಾದ್ಯಗಳ ಶಿಕ್ಷಣ ಮಾಡುವ ಮೂಲಕ ರ್ಯಾತರು ತಮ್ಮ ಬೆಳೆಗಳನ್ನು ರಕ್ಷಿಸುತ್ತಿದ್ದ ಸಾಂಪ್ರದಾಯಿಕ ಪದ್ಧತಿಗೆ ಅಂತ್ಯ ಹಾಡಿರುವ ರಾಹುಲ್, ವಿಂದಾ ವೀಲ್‌ ತಂತ್ರಜ್ಞಾನದಲ್ಲಿ ಟರ್ಪ್ ನಿರ್ಮಿಸಿ ಅಂತ್ಯ ರೈಕ್‌ಗಳನ್ನು ಅಳವಡಿಸಿದ್ದಾರೆ. ಅದರ ತುದಿಗೆ ಗೆಂಡ್‌ಗಳನ್ನು ಕಟ್ಟಿ ಗಾಳಿ ಬೇಸಿದಾಗ ತಿರುಗುವಾಗ ಮೂಲಕ ಗೆಂಡ್‌ಗಳು ಶಿಕ್ಷಣ ಮಾಡುವಂತೆ ರೂಪಿಸಿದ್ದಾರೆ. ಹಣ್ಣು ಕಾಳಿಗಳನ್ನು ತಿನ್ನಲು ಬರುವ ಪಕ್ಕಾಗಳು ಗಾಬರಿಯಿಂದ ದೊರೆ ಒಡಿಹೊಗುವ ತಂತ್ರಗಾರಿಕೆ ಇದಾಗಿದೆ. ತಮ್ಮ ದಾಳಿಂಬ ತೊಟ್ಟಿದಲ್ಲಿ ಕುಗಳ ಯಂತ್ರ ಅಳವಡಿಸಿದ್ದಾರೆ.

ಮತ್ತೊಂದು ರೀತಿಯಲ್ಲಿ ಪಕ್ಕಾಗಳು ಹತ್ತಿರ ಸುಳಿಯಿದಂತೆ ಮಾಡಿದ್ದಾರೆ. ಅದೇ ರೀತಿ ವಿಂದಾ ವೀಲ್‌ ತಂತ್ರಜ್ಞಾನದಲ್ಲಿ ಟರ್ಪ್ ನಿರ್ಮಿಸಿ ರೈಕ್‌ಗಳನ್ನು ಜೋಡಿಸಿ ರೈಕ್‌ಗಳಿಗೆ ಮಿಂಚುವ ಕಲರಾ ಶೀಟ್‌ಗಳನ್ನು ಸುತ್ತಿ ಬೆಳೆಕಿನ ಕಿರಣಗಳ ಪ್ರತಿಫಲನ ಹಕ್ಕಿಗಳ ಕೊನ್ನು ಕುಕ್ಕುವಂತೆ ಮಾಡುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಆ ಮೂಲಕ ಮತ್ತೊಂದು ರೀತಿಯಲ್ಲಿ ಬೆಳೆ ಕಾಪಾಡಿಕೊಳ್ಳುವ ತಂತ್ರಗಾರಿಕೆಯನ್ನು ಅವರ ತೊಟ್ಟಿದಲ್ಲಿ ಅಳವಡಿಸಿದ್ದಾರೆ.

ಗಿಡಕ್ಕಿ ಎಷ್ಟು ಬೇಕೋ ಅಷ್ಟು ನೀರು: ರಾಹುಲ್ ಕೃಷಿ ತಂತ್ರಗಾರಿಕೆಯಲ್ಲಿ ಮುಂದುವರದು ವಿಭಿನ್ನ ರೀತಿಯ ಹನಿ ನೀರಾವರಿ (ಡ್ರಿಪ್ ಇರಿಗೇಷನ್) ಪದ್ಧತಿ



ಕಂಡುಕೊಂಡಿದ್ದಾರೆ. ಒಂದು ಗಿಡಕ್ಕೆ ಎಷ್ಟು ನೀರು ಬೇಕೋ ಅಷ್ಟು ಮಾತ್ರ ಹರಿಯವಂತೆ ಆಜೋಮ್ಮೂಟಿಕ್ ಕ್ರೀಮರ್ ಅಳವಡಿಸಿ ಹನಿ ನೀರಾವರಿ ಮಾಡುತ್ತಿದ್ದಾರೆ. ಇದರಿಂದ ಗಿಡಗಳು ಸ್ವಪ್ನದಿಯಾಗಿ ಬೇಕೆಂದು ಪ್ರಾರ್ಥಿಸಲು ಬರುವ ಅವಕಾಶ ಕಡಿಮೆ ಇರುತ್ತದೆ. ಇದರಿಂದ ನೀರು ಉಳಿತಾಯ ಮತ್ತು ಕೆಲಸಗಾರರ ಕೊರತೆ ನೀಗಿಸುತ್ತದೆ.

ರಾಹುಲ್ ಅವರ ತೊಟ್ಟಿದಲ್ಲಿ 4000 ದಾಳಿಂಬ ಗಿಡಗಳು, 4000 ಆಕ್ಸೆಸ್‌ಇಯಾ, 5000 ಹೆಬ್ಬೇವು, 25 ತೆಂಗು, 25 ರಕ್ಷಕಂಡನ, 25 ಶ್ರೀಗಂಧ, 25 ಮಾವು, 50 ನಿಂಬೆ, 25 ಬೆಂವು, 25 ಹೊಂಗೆ, 1 ಬನ್ನಿಮರ, 100 ಬಗೆಯ ಹೂ ಗಿಡಗಳು, 300 ಜೊಷ್ಟಿ ಸಸ್ಯಗಳಿವೆ.

ಮುಂದಿನ ದಿನಗಳಲ್ಲಿ ನುಗ್ಗೆಕಾಯಿ ಮತ್ತು ಕುಂರಿ ಆಜೋಮ್ಮೂಟಿಕ್ ವಾಟಿಂಗ್ ಮೆಷ್ಣಿನ್. ಪ್ರಷ್ರೂ ವಾಟಿಂಗ್‌ನಿಂದ ತರಕಾರಿಗೆ ಸಿಂಪಡಿಸಿರುವ ರಾಸಾಯನಿಕವನ್ನು ಸಂಪೂರ್ಣವಾಗಿ ಹೊಂಗವಂತೆ ಮಾಡುವ (ತೊಳೆಯುವ) ಮೆಷ್ಣಿನ್ ಕಂಡುಹಿಡಿಯುವ ಇಕ್ಕೆ ಇದೆ. ಅದೇ ರೀತಿ ಕೃಷಿ ಕ್ರೀತ್ಯಾಕ್ರೀಟಿಕ್ ಮತ್ತೆ ಪ್ರಾಪ್ತಿ ಹೊಂಗಿಸಿದ್ದಾರೆ.

ಸಿಗಿದ್ದನ್ನು ಮಾಡುಕಬಾರದು, ಶಿಕ್ಷಣದಲ್ಲಿ ಬಿಡಬಾರದು, ಬಾರದವರಗೆ ಕಾಯಬಾರದು, ಬಂದದ್ದನ್ನು ಕೆಳಸಬಾರದಂಬ ನುಡಿಯಂತೆ ಆಶ್ವಿನಾಸದ ಶ್ರದ್ಧಾ-ಭಕ್ತಿಗೆ ಸಿಕ್ಕು ಪ್ರತಿಫಲವೇ ಎಂಬಿನಿಯರಿಂಗ್ ಮತ್ತು ಜೊಷ್ಟಿ ಸ್ವತ್ಸ್ಯ ಕೃಷಿಗಾಗಿ ಪಡೆದ ಗೌರವ ಡಾಕ್ಟರೇಚರ್. 25ನೇ ವಯಸ್ಸಿನಲ್ಲಿ ರಾಹುಲ್ ಗಾಗಿ ಡಾಕ್ಟರೇಚರ್ ಹೊರಿಸುವುದು ಹಾಗೂ ಅವರ ತಂದೆ ಅಶೋಕ್ ಕುಮಾರ್ ಅವರಿಗೆ 25ನೇ ವಯಸ್ಸಿನಲ್ಲಿ ರಾಷ್ಟ್ರೀಯ ಲಭಿಸಿರುವುದು ಕಾರ್ಯಕ್ರಾಂತಿಯಲ್ಲಿ ಇದು ಸಾಧನಗಳಿಗೆ ಸಂದರ್ಭ ಎಂಬುದಂತೂ ಮರೆಯುವಂತಿಲ್ಲ. ಯಾವ ರಾಹುಲ್ ವಿಷಯದಲ್ಲಿ ಅಶ್ವಿನಾಸ ಪ್ರೋಫೆಸಿಯಲ್ಲಿದ್ದರೆ ಸಾಕು ಮತ್ತೆಲ್ಲ ನಗಣ್ಯ ಎಂಬುದು ಸಾಬೀತಾಗಿದೆ.

ಪ್ರಕೃತಿಯಲ್ಲಿ ವಿಶ್ವಾಸದ ಮೆಷ್ಣಿ ಅಶ್ವಿನಾಸದ ಪದೆದಿರುವುದು ಶಾಖಾವಿನಿಯ.

ಒಂದು ಡಾ.ರಾಹುಲ್ ಅಶೋಕ್ ಆಗಿರುವ ಈ ಯುವ ಪ್ರತಿಭೆಯನ್ನು Email: rahulashok3@gmail.com ನಲ್ಲಿ ಸಂಪರ್ಕಿಸಬಹುದು.

